

ನೇಮಿಚಂದ್ರ ಅವರ ಅಂಕಣ ಸಾಹಿತ್ಯದಲ್ಲಿ ಜೀವನೋತ್ಸವ ಪುಂಬುವ ಬರಹಗಳು

ಸುಚಿತ್ರೆ ಕೆ. ಎಲ್¹ ಮತ್ತು ಡಾ. ಧನಂಜಯ²

¹ಸಂಶೋಧನಾ ವಿದ್ಯಾರ್ಥಿ, ²ಸಹಾಯಕ ಪ್ರಾಧ್ಯಾಪಕರು,

ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ತಿ

Abstract:

ಈ ಲೇಖನವು ನೇಮಿಚಂದ್ರ ಅವರ ಅಂಕಣ ಸಾಹಿತ್ಯವನ್ನು ಮಾತ್ರ ಅಧ್ಯಯನಕ್ಕೆ ಒಳಪಡಿಸಿಕೊಳ್ಳಲಾಗಿದೆ. ಅದರಲ್ಲಿ ಬಹು ಮುಖ್ಯವಾಗಿ ಜೀವನೋತ್ಸವ ಪುಂಬುವ ಬರಹಗಳನ್ನು ಒಳಪಡಿಸಿಕೊಳ್ಳಲಾಗಿದೆ. ಇದರಲ್ಲಿ ಹಾಸ್ತಿಮಾತ್ರ ಸಂಸ್ಕೃತಿಯಿಂದಾಗಿ ಭಾರತೀಯರಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಅದನ್ನು ಅನುಸರಿಸುತ್ತಿರುವದರಿಂದ ಆಗುತ್ತಿರುವ ಪರಿಣಾಮಗಳನ್ನು ತಿಳಿಸಿದ್ದಾರೆ. ಜೊತೆಗೆ ಅಗ್ರವಿದ್ದದನ್ನು ಮಾತ್ರ ಬದಲಾಯಿಸಕೊಂಡರೆ ಯಾವುದೇ ಸಮಸ್ಯೆಯಿಲ್ಲ ಎಂಬ ಪರಿಹಾರವನ್ನು ಸೂಚಿಸಿದ್ದಾರೆ.

Keywords: ಕನ್ನಡ ಸಾಹಿತ್ಯ, ನೇಮಿಚಂದ್ರ, ಅಂಕಣ ಸಾಹಿತ್ಯ, ಜೀವನೋತ್ಸವ ಪುಂಬುವ ಬರಹಗಳು.

ಶಿರೋಖಿ

ಕನ್ನಡ ಸಾಹಿತ್ಯದಲ್ಲಿ ಬೇರೆ ಬೇರೆ ಪ್ರಕಾರಗಳಂತೇ ಅಂಕಣ ಸಾಹಿತ್ಯ ಪ್ರಕಾರವೂ ಒಂದಾಗಿದೆ, ಇದೊಂದು ವಿಶಿಷ್ಟ ಬಗೆಯ ಪತ್ರಿಕಾ ಸಾಹಿತ್ಯ ಪತ್ರಿಕೆಯೊಂದರಲ್ಲಿ ಒಂದು ನಿರ್ಧಿಷ್ಟ ಶಿರೋನಾಮೆಯ ಅಡಿಯಲ್ಲಿ ನಿಯತವಾಗಿ ಕಾಣಿಸಿಕೊಳ್ಳುವ ಕಿರು ಲೇಖನವನ್ನೇ ಅಂಕಣ ಬರಹ ಎಂದು ಕರೆಯುತ್ತಾರೆ.

ಒಂದು ನಿರ್ಧಿಷ್ಟವಾದ ವಿಷಯವು, ನಿರ್ಧಿಷ್ಟವಾದ ಜಾಗದಲ್ಲಿ, ನಿರಂತರವಾಗಿ ಪ್ರಕಟಗೊಳ್ಳುವ ಲೇಖಕನ ವಿಶೇಷ ರೀತಿಯ ರಚನೆ. ದಿನಪತ್ರಿಕೆಗಳಲ್ಲಿ ಕಪಾಟನ ಆಗಿರುವ ಮೀಸಲಿಟ್ಟು ಸ್ಥಳದಲ್ಲಿ ಪ್ರಕಟವಾಗುವ ಕಾರಣದಿಂದಾಗಿ ಅ ಬರಹದ ಪ್ರಕಾರವನ್ನು ‘ಅಂಕಣ’ ಎಂಬ ವಿಶೇಷಣದೊಂದಿಗೆ ‘ಅಂಕಣ ಸಾಹಿತ್ಯವೆಂದೇ’ ಕರೆಯುವುದು ರೂಢಿಯಾಗಿದೆ.¹

ಅಂಕಣ ಸಾಹಿತ್ಯಕ್ಕೆ ಕನ್ನಡ ಭಾಷೆಯಲ್ಲಿ ವಲವಾರು ಮಹಿಳಾ ಲೇಖಕಿಯರು ಕೂಡುಗೆಯನ್ನು

ನೀಡಿದ್ದಾರೆ. ನೇಮಿಚಂದ್ರ ಅವರು ‘ಬದುಕು ಬದಲಿಸಬಹುದು’, ‘ಸಾಮೇ ಬರುವುದಿದ್ದರೆ ನಾಳೆ ಬಾ’, ‘ಸೋಲೆಂಬುದು ಅಲ್ಲ ವಿರಾಮ’, ‘ಸಂತಸ ನನ್ನದೆಯ ಹಾಡುಹಕ್ಕೆ’, ಎಂಬ ಅಂಕಣ ಬರೆದಿದ್ದಾರೆ. ಹೀಗೆ ಅಂಕಣ ಸಾಹಿತ್ಯದಲ್ಲಿ ವಿವಿಧ ಉದ್ಯೋಗದಲ್ಲಿ ನಿರತರಾದವರು, ಗೃಹಿಣಿಯರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಬರಹವು ಎಲ್ಲಾ ವರ್ಗದ ಓದುಗರನ್ನು ತನ್ನಡಿಗೆ ಸೆಳೆದುಕೊಳ್ಳುವ ಗುಣ ಹೊಂದಿದೆ. ಅಂಕಣ ಬರಹಕ್ಕೆ ಪ್ರಸ್ತುತ ಕನ್ನಡ ಭಾಷೆಯಲ್ಲಿ ಪ್ರಚಲಿತದಲ್ಲಿರುವ ಹಾಗೂ ಪ್ರಸಿದ್ಧಿಯಾಗಿರುವವರು. ಲೇಖಕ ನೇಮಿಚಂದ್ರ ಅವರು ಸಹ ಹಲವಾರು ಅಂಕಣ ಬರಹಗಳನ್ನು ದಿನಪತ್ರಿಕೆ ನಿಯತಕಾಲಿಕೆಗಳಲ್ಲಿ ಬರೆದಿದ್ದಾರೆ. ಅವುಗಳಲ್ಲಿ ಅಧ್ಯಯನದ ಹಿತದ್ವಿಷಿಯಿಂದ ಮೂರು ಭಾಗಗಳನ್ನಾಗಿ ವಿಂಗಡಿಸಿಕೊಳ್ಳಲಾಗಿದೆ.

Please cite this article as: ಸುಚಿತ್ರೆ, ಕೆ.ಎಲ್ ಮತ್ತು ಧನಂಜಯ. (2025). ನೇಮಿಚಂದ್ರ ಅವರ ಅಂಕಣ ಸಾಹಿತ್ಯದಲ್ಲಿ ಜೀವನೋತ್ಸವ ಪುಂಬುವ ಬರಹಗಳು. ಸ್ರುಜನಿ: ಇಂಡಿಯನ್ ಜರ್ನಲ್ ಆಫ್ ಇನ್ವೋವೇಟ್‌ವ್ ರೀಸರ್ಚ್ ಅಂಡ್ ಡೆವಲಪ್‌ಮೆಂಟ್, 4(4), 45-52

ನೇಮಿಚಂದ್ರ ಅವರ ಅಂಕಣ ಸಾಹಿತ್ಯದಲ್ಲಿ ಹಲವಾರು ದೃಷ್ಟಿಗಳಿಂದ ನೋಡಬಹುದಾಗಿದೆ. ಮಹಿಳೆ ಮತ್ತು ಆರೋಗ್ಯ ಪರಿತಾದ ಬರಹಗಳು, ಸಾಮಾಜಿಕ ಚಿಂತನೆಯುಳ್ಳ ಬರಹಗಳು (ಮಹಿಳೆ ಮತ್ತು ಸಾಮಾಜಿಕ ಹೋರಾಟ) ಮತ್ತು ಜೀವನೋತ್ಸವ ತುಂಬಿವ ಬರಹಗಳು. ಪ್ರಸ್ತುತ ಲೇಖನವು ನೇಮಿಚಂದ್ರ ಅವರ ಅಂಕಣ ಸಾಹಿತ್ಯದಲ್ಲಿ ಜೀವನೋತ್ಸವ ತುಂಬಿವ ಬರಹಗಳು ಎಂಬ ಶೀರ್ಷಿಕೆಯು ಮಹತ್ವमಾರ್ಗವಾಗಿದೆ.

ನೇಮಿಚಂದ್ರ ಅವರು ಆತ ಕೊಟ್ಟಿ ವಸ್ತು ಒಡವೆ, ನನಗೆ ಅವಗೆ ಗೊತ್ತು... ಎಂಬ ಲೇಖನದಲ್ಲಿ ಕೊಳ್ಳಬಾಕ ಸಮಾಜದ ಪರಮಾಪಧಿ ಬಗ್ಗೆ ತಿಳಿಸುತ್ತಾರೆ. ಉಡುಗೊರೆ ಎಂಬುದು ಪಾಶ್ಚಾತ್ಯದೇಶಗಳಲ್ಲಿ ವಿಪರೀತವಾಗಿ ಕಂಡು ಬರುತ್ತವೆ. ಇದರ ಪ್ರಭಾವಕ್ಕೆ ಒಳಗಾದ ನಮ್ಮೀಲ್ಲಿಯೂ ಕೂಡ ಹಲವಾರು ರೀತಿಯ ಹಬ್ಬಗಳನ್ನು ಆಚರಿಸುತ್ತಾರೆ. ಅವುಗಳಲ್ಲಿ ಬತ್ತೆ ಡೇ, ಟಿಜರ್ನ್ ಡೇ, ಮದರ್ಸ್ ಡೇ, ಫಾದರ್ಸ್ ಡೇ, ಪ್ರೇಂಡ್ಸ್‌ಶಿಪ್ ಡೇ . . . ಹಿಂಗೆ ಇನ್ನೂ ಹಲವು ಡೇ ಕಾರ್ಯಕ್ರಮಗಳ ಪಟ್ಟಿಯೇ ಕಂಡು ಬರುತ್ತವೆ. ಇಂಥಹ ದಿನಗಳಲ್ಲಿ ಗ್ರೇಟಿಂಗ್ ಕಾರ್ಡ್ ಮತ್ತು ಗಿಪ್ಪ್ ಕೊಡುವುದು ಬಹು ದೊಡ್ಡ ಉದ್ದೇಶವಾಗಿದೆ. ಅಮೇರಿಕದವರಿಗೆ ದಿನಕ್ಕೆ ನಾಲ್ಕುಬಾರಿ ‘ಪ ಲವ್ ಯೂ’ ಅಂತ ಗಂಡ ಹೇಳಿದ್ದರೆ, ಅದಾಗಲೇ ತಮ್ಮ ಮದುವೆ ಮುರಿದು ಬೀಳುತ್ತದೆ ಎಂಬ ಭಯ ಅವರನ್ನು ಆವರಿಸುತ್ತದೆ. ಅದಕ್ಕಾಗಿಯೇ ಮದುವೆಯ ವಾಷ್ಟೆಕೊಳ್ಳವೆದ ದಿನ, ಹುಟ್ಟಿ ಹಬ್ಬದ ದಿನ, ಗಂಡ ಹೆಂಡತಿಗೆ ಹೂವಿನ ಗುಣವನ್ನು ಕಳುಹಿಸುವುದು ಕಡ್ಡಾಯವಾಗಿದೆ ಎಂದು ಡಾ. ನಳಿನಿ ಮೂರೀಯವರು ಹೇಳುತ್ತಾರೆ. ಇವರ ಗಂಡ ನಳಿನಿಯವರಿಗೆ ಕಳುಹಿಸುತ್ತಿರಲ್ಲವೆಂಬುದು ಕೆಲಸದ ಸಹಪಾಠಿಗಳು ಕೇಳುತ್ತಿದ್ದರಿಂದ ಈ ಪಿರಿ-ಪಿರಿಯಿಂದ ತಪ್ಪಿಸಿಕೊಳ್ಳಲು ನಾನೇ ಹಿಂದಿನ ದಿನವೇ ಗಂಡನ ಹೆಸರಿನಲ್ಲಿ ತನ್ನ ಕಬೀರಿಗೆ ತಲುಪಿಸಲು ಹೇಳುತ್ತಿದ್ದರು.

ಇಂದಿನ ದಿನಗಳಲ್ಲಿ ವಿವಿಧ ಬಗೆಯ ಆಚರಣೆಗಳನ್ನು ಆಚರಿಸಿಕೊಳ್ಳುವುದರೊಂದಿಗೆ ಆಡಂಬರದ ರಾಖಿ, ಗ್ರೇಟಿಂಗ್ ಕಾರ್ಡ್‌ಗಳು ಮಾರುಕಟ್ಟಿಗೆ ಬಂದಿರುವುದನ್ನು ಸಹ ಕಾಣಬಹುದಾಗಿದೆ. ತಮ್ಮ ಸ್ನೇಹವನ್ನು ಶ್ರೀತಿಯನ್ನು ಪ್ರಚುರಪಡಿಸುವುದಕ್ಕಿಂತ ಹೆಚ್ಚಾಗಿ, ಕೊಳ್ಳಬಾಕತನವನ್ನು ಪ್ರತಿಪ್ರೇಯನ್ನು ಹೆಚ್ಚೊಳಿಯನ್ನು ಮೊತ್ತಾಹಿಸುತ್ತಿರುವುದಾಗಿ ಲೇಖಿಕೆ ಹೇಳುತ್ತಾರೆ. ‘ಉಡುಗೊರೆ ಎಂಬುದು, ವರ್ಷದ ಯಾವುದೋ ಒಂದು ಸಂದರ್ಭಕ್ಕೆ ಹಣದಿಂದ ಕೊಂಡ ವಸ್ತುವೇ ಆಗಬೇಕಿಲ್ಲ ಸರಳ, ಸುಂದರ ಮಗ್ಗು ಉಡುಗೊರೆಯಲ್ಲಿ ಸ್ನೇಹದ ಕಂಪನ್ನು ಕಾಣಬಹುದು ಎಂಬುದಾಗಿ ತಿಳಿಸುತ್ತಾರೆ. ಹಾಗೇ ‘ಮದುವೆಯಾಗಿ ಒಂದೂವರೆ ದಶಕ ಏರಿದೆ. ನನ್ನ ಪತಿ ಎಂದೂ ಜಿನ್ನು ವಜ್ರ, ವೈಘಾಯ್ರ್, ಜರತಾರಿ ಸೀರೆ ಉಡುಗೊರೆ ಕೊಟ್ಟಿದ್ದಿಲ್ಲ. ಕೆಂಪು ಗುಲಾಬಿಗಳ ಗುಣ್ಣ ಹಿಡಿದು ಬಂದವರಲ್ಲ. ಆದರೆ ‘ಪೆರುವಿನ ಪಯಣಕ್ಕೆ ಹೊರಟು ನಿಂತಾಗ, ಭಾರತದಿಂತ ಹೊರಗೆ ಕಾಲಿಡಿದ ಅವರು, ತಮ್ಮ ಇದು ವರ್ಷದ ಉಳಿತಾಯವನ್ನು ನನ್ನ ಕೈಗಿಟ್ಟರು’² ಎಂದು ಹೇಳುತ್ತಾರೆ. ತಾನು ಪ್ರವಾಸಕ್ಕೆ ಹೋದಾಗ ಕುಟುಂಬದ ಸಂಮಾರ್ಗ ಜವಬ್ದಾರಿಯನ್ನು ಹೊತ್ತಿದ್ದರು ನಮ್ಮ ಸಂಸ್ಕೃತಿ ನಮಗೆ ಕಳುಹಿಸಿದಂತಹ ಸಂಸ್ಕಾರವೆಂದರೆ ಬಬ್ರ ಕಷ್ಟ-ಸುಖಿವನ್ನು ಮತ್ತೊಬ್ಬರು ಯಾವ ರೀತಿ ಅರ್ಥಮಾಡಿಕೊಳ್ಳುವ ಬಗೆಯನ್ನು ಹೇಳುತ್ತಾರೆ. ಇದೇ ನಿಜವಾದ ಪ್ರೀತಿ, ಸ್ನೇಹ ಮತ್ತು ನಂಬಿಕೆ ಇವುಗಳು ದಾಂಪತ್ಯದಲ್ಲಿ ಇರಬೇಕು ಎಂಬುದನ್ನು ತಿಳಿಸುತ್ತಾರೆ. ಬೇಂದ್ರೇಯವರು 1938ರಲ್ಲಿ ಬರೆದ ‘ನಾನು ಬಡವಿ, ಆತ ಬಡವ ಬಲವೆ ನಮ್ಮ ಬದುಕು’ ಎಂಬುದನ್ನು ಸೃಷ್ಟಿಸುತ್ತಾರೆ. ಉಡುಗೊರೆ ಎಂಬುದು ಪ್ರದರ್ಶನದ ವಸ್ತುವಾಗಬಾರದು. ಉಡುಗೊರೆ ಕೊಟ್ಟಿ-ತೆಗೆದುಕೊಂಡ ವೃಕ್ಷಗಳ ನಡುವಿನ ಮಧುರ ಹೇಳುತ್ತಿದ್ದರು.

ಬಾಂದವ್ಯದ ಗುರುತು ಇರಬೇಕು ಎಂಬುದಾಗಿ ತಿಳಿಸುತ್ತಾರೆ.

ನಮ್ಮ ಸಮಸ್ಯೆಗಳು ಮುಗಿದರೂ ಸಮಸ್ಯೆಗಳಿಗೆ ನಿಡುವ ಪರಿಹಾರಗಳು ಮುಗಿದಿರುವುದಿಲ್ಲ. ಆದರೆ ಪರಿಹಾರ ನಮ್ಮ ಕೈಯಲ್ಲೇ ಇರುತ್ತದೆ ಎಂಬುದಾಗಿ ತಿಳಿಸುತ್ತಾರೆ. ನಮ್ಮ ಬದುಕಿನಲ್ಲಿ ಎದುರಾಗುವಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕೋರಿ ಯಾರನ್ನಾದರು ಹುಡುಕಿರುತ್ತೇವೆ. ನಮ್ಮ ಮನಸ್ಸಿನ ಖಿನ್ನತೆಯನ್ನೇ ಬಂಡವಾಳವಾಗಿ ಅದನ್ನೇ ಲಾಭವನ್ನಾಗಿ ಮಾಡಿಕೊಳ್ಳಲು ಅನೇಕರು ಕಾದು ಕುಳಿತಿರುತ್ತಾರೆ. ನಮ್ಮಲ್ಲೇ ಅವಿಶಿರುವಂತಹ ಯಾವುದೇ ಪ್ರತಿಭೆಯನ್ನು ಹೊರಹಾಕಿ ನಮ್ಮ ದೇಹ ಮನಸ್ಸನ್ನು ಕೇಂದ್ರಿಕರಿಸಿದರೆ ಸಾಕು ಪರಿಹಾರ ಅಲ್ಲೇ ಇರುತ್ತದೆ. ಸ್ವ-ಸಾಮಧ್ಯ, ಸ್ವ-ನಂಬಿಕೆಯನ್ನು ಅಭಿವೃದ್ಧಿಪಡಿಸಬೇಕೆಂಬುದಾಗಿ ಲೇಖಿಕ ತಿಳಿಸುತ್ತಾರೆ. ಇದಕ್ಕೆ ನಿದರ್ಶನವಾಗಿ ಸುಷ್ಣಾ ಎಂಬುವರು ಎಂ.ಎಸ್. ಮಾಡಿದಂತಹ ಹುಡುಗಿ ಇವರಿಗೆ ಜಿತ್ತಕಲೆಯಲ್ಲಿ ವಿಶೇಷವಾದ ಆಸಕ್ತಿ ಇರುತ್ತದೆ, ಆದರೆ ಕುಟುಂಬದವರು ಬೇಗ ಮದುವೆ ಮಾಡುತ್ತಾರೆ. ಮದುವೆ, ಮಗು ನಂತರ ಮತ್ತೊಂದು ಮಗು, ಆ ಮಕ್ಕಳ ಪಾಲನೆ, ಹೋಷಣೆ ಜೊತೆಗೆ ಮನೆಯವರಿಗೆಲ್ಲಾ ಸರಿಯಾದ ಸಮಯಕ್ಕೆ ಬಿಸಿಯಾದ ಉಷಟ ಉಪಚಾರ, ಜೊತೆಗೆ ಮನಗೆಲಸ ಮಾಡುವುದು ಪ್ರತಿನಿಧ ಕೆಲಸವಾಗಿರುತ್ತದೆ. ಆದರೂ ಕೆಲಸವಿಲ್ಲದ ಹುಡುಗಿ. ಗಂಡನ ಮನೆಯಿಂದ ಹೊರ ಹೋಗಲು ಸ್ವಾತಂತ್ರ್ಯವಿಲ್ಲ, ಸಮಯವು ಇರುವುದಿಲ್ಲ ಅಮೃನ ಮನಗೆ ಹೋಗಲು ಎಲ್ಲಿಲ್ಲದ ನಿಬಂಧನೆಗೆ ಒಳಗಾಗಿದ್ದಳು, ಇದರಿಂದಾಗಿ ಸುಷ್ಣಾ ತೀವ್ರ ಖಿನ್ನತೆಗೆ ಒಳಗಾಗಿದ್ದಳು. ಈ ವಿಚಾರವನ್ನು ನೇಮಿಚಂದ್ರ ಅವರೊಂದಿಗೆ ಹಂಚಿಕೊಳ್ಳುತ್ತಾರೆ. ಅದಕ್ಕೆ ಪರಿಹಾರವಾಗಿ ಆಧ್ಯಾತ್ಮಿಕ ಕೇಂದ್ರದಲ್ಲಿ ಸಲಹೆಯನ್ನು ಪಡೆದು ತನಗೆ ಆದ ತೊಂದರೆಗೆ ಇಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಮಂದಾಗುತ್ತಾಗೆ.

ಇಲ್ಲಿಯೂ ಪ್ರತಿ ವ್ಯಕ್ತಿಗೆ 300 ರೂಪಾಯಿ ಕೊಟ್ಟು ಭೇಟಿ ಮಾಡಬೇಕಿರುತ್ತದೆ, ಕೇವಲ ಮುಖ ನೋಡಿ ಪರಿಹಾರವನ್ನು ಹೇಳುತ್ತಾರೆಂಬ ಸುಷ್ಣಾ ಅವರು ತಮ್ಮ ಸಮಸ್ಯೆಯ ಪರಿಹಾರಕ್ಕೆ ಮಂದಾಗುತ್ತಾರೆ. ಮದುವೆಯಾದ ಸ್ತ್ರೀ ಈಕೆಯ ಮಾನಸಿಕ ಒತ್ತಡ ಎಲ್ಲಿರುಗೂ ಅರ್ಥವಾಗುವಂತೆ ಇತ್ತು ಮಾತ್ರವಲ್ಲದೆ. ಈಕೆಯ ಕುಟುಂಬದ ಸಮಸ್ಯೆಯನ್ನೇ ಹೇಳಿ ಅದಕ್ಕೆ ಪರಿಹಾರವಾಗಿ 4,000 ರೂಪಾಯಿಯ ಮಾಜೆ ಮಾಡಿಸಲು ತಿಳಿಸುತ್ತಾರೆ. ಇದನ್ನು ಮತ್ತೆಟ್ಟು ಪರೀಕ್ಷಿಸುವ ಉದ್ದೇಶದಿಂದ ನೇಮಿಚಂದ್ರ ಅವರು ತಾವು 300 ರೂಪಾಯಿಯ ಚೀಟಿ ಕೊಟ್ಟು ಆತನನ್ನು ಪರೀಕ್ಷಿಸುತ್ತಾರೆ. ಆದರೆ ಅಲ್ಲಿ ಎಲ್ಲಾ ಮಹಿಳೆಯರ ಸಾರ್ವತ್ರಿಕ ಸಮಸ್ಯೆಯನ್ನೇ ಕುರಿತಾಗಿ ಹೇಳುವುದು. ಅದಕ್ಕೇ ಪರಿಹಾರವಾಗಿ ಪ್ರತಿಯೊಬ್ಬಿರಿಂದಲೂ ಸಾಮಿರಾಯ ರೂಪಾಯಿಯನ್ನು ಖಚ್ಚ ಮಾಡಿಸುವುದು ಕಂಡುಬರುತ್ತದೆ. ಇದನ್ನು ಅಧ್ಯೋಸಿದ ಲೇಖಿಕ ಸುಷ್ಣಾರವರ ಸಮಸ್ಯೆಗೆ ಆಕೆಯ ಅಂತರಂಗದಲ್ಲಿ ಅಡಗಿರುವ ಪ್ರತಿಭೆ ಸ್ವತಃ ರಚಿಸುವ ಜಿತ್ತಕಲೆಯಲ್ಲಿದೆ ಎಂದು ತಿಳಿಸಿ ಮನಸ್ಸನ್ನು ತಿಳಿಗೊಳಿಸುತ್ತಾರೆ. ಹಾಗಾಗಿ ‘ನಮ್ಮ ಸಮಸ್ಯೆಗೆ ಯಾರೋ ದಿಧೀರ್ ಪರಿಹಾರ ಸೂಚಿಸುವರೆಂದು ನಂಬುತ್ತೇವೆ. ಆದರೆ ನಿಜಕ್ಕೂ ಪರಿಹಾರ ನಮ್ಮ ಕೈಯಲ್ಲಿರುತ್ತದೆ, ನಮ್ಮ ಪ್ರಯತ್ನದಲ್ಲಿ’ ಎಂದು ಹೇಳುತ್ತಾರೆ.³

ಕೊಳ್ಳಬಾಕತನ, ಲಾಭಕೋರತನದ ರೋಗಗಳು ಸಾಂಕ್ರಾಂತಿಕ ರೋಗಗಳಂತೆ ಎಲ್ಲ ನೆಲದಲ್ಲಿ ಹರಡಿರುವುದನ್ನು ಕಾಣುತ್ತೇವೆ. ಅದರಲ್ಲೂ ನಮ್ಮ ಭಾರತಕ್ಕ ಇತ್ತೀಚಿನ ದಿನಗಳಲ್ಲಿ ಗಾಢವಾಗಿ ಹರಡಿರುವುದನ್ನು ಕಾಣಬಹುದಾಗಿದೆ. ಭಾರತೀಯ ಸಂಸ್ಕೃತಿಯ ಮೇಲೆ ವಿದೇಶದ ಪ್ರಭಾವ ತೀವ್ರವಾಗಿದೆ. ನಮ್ಮ ಜೀವನ ಶೈಲಿ, ನಂಬಿಕೆಗಳಿಗೆ, ನಮ್ಮದೇ ಮೌಲ್ಯಗಳಿಗೆ, ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಅಲುಗಾಡಿಸುವ ‘ಕೊಳ್ಳಬಾಕತನ ಎಲ್ಲಿಡೆ ಹರಡಿರುವುದು ಅಫಾತಕಾರಿಯಾಗಿದೆ.

ಅಂದು ಮಿತ ಬಳಕೆಯಲ್ಲಿ ಎಲ್ಲರ ಬದುಕಿತ್ತು. ಆದರೆ ಇಂದು ಯಾರು ಕೊಳ್ಳುತ್ತಾನೇ, ಕಬಳಿಸುವಂತಹ ಸಾಮಧ್ಯ ಯಾರಿಗೆ ಆತ ಎಲ್ಲರ ಪಾಲನ್ನು ಕಬಳಿಸುತ್ತಿದ್ದಾನೆ. ಹಾಗಾಗಿ ‘ಗ್ರಾಮಾಂತರ ಪ್ರದೇಶದಲ್ಲಿ ಮೇಲೆದ್ದ ಕೋಲಾ ಕಂಪೆನಿಗಳು ನೆಲದ ನೀರನ್ನು ಹೀರಿ, ಶ್ರೀಮಂತರ ಕೋಲಾಗಳಿಗೆ ರವಾನಿಸುತ್ತವೆ. ಗ್ರಾಮದ ಭಾವಿಗಳ ನೀರು ಆಳಕ್ಕಿಳಿದು, ಗ್ರಾಮಸ್ಥರು ಕೂಗಿಡುತ್ತಿದ್ದಾನೆ. ಬಡವನಿಗೆ ಕುಡಿವ ನೀರಿಲ್ಲ, ಶ್ರೀಮಂತರಿಗೆ ಕುಡಿಯಲು ಕೋಲಾ’.⁴ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮೊದಲು ನೀರು ಕೊಟ್ಟಿ ಸತ್ಯರಿಸುವುದನ್ನು ಕಾಣುತ್ತೇವೆ. ಆದರೆ ಇಂದು ನೀರನ್ನು ಕೊಳ್ಳಿ ‘ಕೊಂಡರಷ್ಟೇ ನೀರು’ ಎಂಬ ಲಾಭಕೋರತನದ ಸಂಸ್ಕೃತಿಯನ್ನು ಕಾಣುತ್ತೇವೆ.

ವಿದೇಶಿಯರು ತಮ್ಮ ಕೆಲಸದ ಸಮಯದಲ್ಲಿ ಕೆಲಸಮಾಡುತ್ತಾರೆ. ಹಾಗೆ ತಮ್ಮ ಕೆಲಸದ ಗೊತ್ತು ಗುರಿಗಳ ಬಗ್ಗೆ ಸ್ಪಷ್ಟವಾದ ಗುರಿ-ಲುದ್ದೇಶವನ್ನು ಹೊಂದಿರುತ್ತಾರೆ. ಇಂತಹ ಹಲವು ವಿಚಾರವನ್ನು ಅನುಕರಣೀಯವಾಗಿದೆ. ಕೈಗಾರಿಕೆ, ನಮ್ಮಲ್ಲಿನ ಆಹಾರ ಪದ್ಧತಿಗಳು, ಜೀವನ ಕ್ರಮ, ಉಳಿ, ತಿಂಡಿ ಇವೆಲ್ಲವು ಒಂದು ರೀತಿಯಲ್ಲಿ ಸಮರ್ಪೋಲನದಲ್ಲಿ ನಡೆಯುತ್ತಿದ್ದು, ಇದೂ ಕೂಡ ಇತ್ತೀಚಿನ ದಿನಗಳಲ್ಲಿ ಬದಲಾಗಿರುವುದನ್ನು ಕಾಣಬಹುದಾಗಿದೆ. ಅಮೇರಿಕ, ಯೂರೋಪ್ ದೇಶಗಳಲ್ಲಿ ಬೆಳಗೆ ಎದ್ದು ಬ್ರೆಂಡ್, ಬೆಣ್ಣೆ, ಫ್ರಿಷ್ನಿಂದ ತೆಗೆದು ತಣ್ಣನೆಯ ಹಾಲಿಗೆ ‘ಸೀರೀಲ್’ ಹಾಕಿಕೊಂಡು ತಿನ್ನುತ್ತಾರೆ. ‘ಜಂಕ್ಷನ್ ಡ್ರೆಸ್’ ಚಟಕ್ಕೆ ಒಳಗಾಗಿದ್ದಾರೆ. ಇಂತಹ ಆಹಾರ ಪದ್ಧತಿಯಿಂದ ಪೌಷ್ಟಿಕಾಂಶದ ಕೊರತೆಗೆ ಒಳಗಾಗಿ ಅನಗತ್ಯವಾಗಿ ಗುಳಿಗೆಗಳನ್ನು ಸೇವಿಸುತ್ತಾರೆ. ಈ ಪದ್ಧತಿ ಭಾರತೀಯರಲ್ಲ ಕಂಡುಬರುತ್ತಿರುವುದು ವಿಪರ್ಯಾಸವಾಗಿದೆ. ಇದರಿಂದಾಗಿ ಆರೋಗ್ಯ ಸಂಬಂಧಿ ಕಾಯಿಲೆ, ಕ್ಯಾಸ್ರೋ, ಲಿನ್ಸುತ್ತ, ನಿಡ್ರಾಹಿನತೆ, ಸರಂಧಿವಾತ, ನಿತ್ಯಾಳಿದ ಮೂಳೆಗಳು, ಇವೆಲ್ಲ ಬೊಜ್ಜು ಬೆಳೆಸಿಕೊಂಡ ಜನರನ್ನು ಹೆಚ್ಚು

ಕಾಡುತ್ತಿವೆ. ನಮ್ಮ ಪರಿಸರಕ್ಕೆ ದೇಹಕ್ಕೆ ಹೊಂದಿಕೊಳ್ಳುವಂತಹ ಆಹಾರ ಪದ್ಧತಿಗಳು ಮುಖ್ಯ ಅವಶ್ಯಕ ಆದನ್ನು ಹೊಳ್ಳುವ ಜಾಣತನವಿರಬೇಕು ಎಂಬುದಾಗಿ ಲೇಖಿಕ ಹೇಳುತ್ತಾರೆ. ವಿದೇಶಗಳಿಂದ ಯಾವುದನ್ನು ಬೇಕು ಅದನ್ನಷ್ಟೆ ಅನುಕರಿಸಿದರೆ ಸಾಕು, ಇಲ್ಲದ ಅನಾರೋಗ್ಯವನ್ನುಂಟು ಮಾಡುವಂತಹ ಆಹಾರ ಪದ್ಧತಿಗಳು ಬೇಡವೆನ್ನುತ್ತಾರೆ. ‘ಅಂಧ ಅನುಕರಣೆಯಲ್ಲಿ ಮತ್ತೊಂದು ಬಗೆಯ ದಾಸ್ತಕ್ಕೆ ದೇಶವನ್ನು ದೂಡುವುದು ಬೇಡ. ಒಳ್ಳಿಯದನ್ನು, ನಮ್ಮ ಪರಿಸರಕ್ಕೆ ಹೊಂದುವುದನ್ನು ಮಾತ್ರ ಕೊಳ್ಳುವ ಜಾಣತನವಿರಲಿ. ಸ್ವಾತಂತ್ರ್ಯ ಹೋರಾಟದ ದಿನಗಳಿಗಿಂದ ಹೆಚ್ಚಾಗಿ ನಮಗಿಂದು ‘ಸ್ವದೇಶಿ ಪ್ರೇಮ’ದ ಅಗತ್ಯವಿದೆ ಅನಿಸುತ್ತೇ’ ಎಂದು ನೇಮಿಚಂದ್ರ ಅವರು ಹೇಳುತ್ತಾರೆ.⁵

ನೇಮಿಚಂದ್ರ ಅವರು ಕೆಲಸದ ನಿರ್ಮಿತವಾಗಿ ಏಕಾವಿಕ ಯೂರೋಪ್-ರಷ್ಟು ದೇಶಗಳಿಗೆ ಹೋಗಬೇಕಾಗುತ್ತದೆ. ಅದಕ್ಕಾಗಿ ಪರ್ಯಾಯ ಯೋಜನೆ, ತಾಂತ್ರಿಕ ತಯಾರಿಯನ್ನು ಇವರೇ ಮಾಡಿಕೊಳ್ಳಬೇಕಾಗುತ್ತದೆ. ಇವರನ್ನು ಆಧುನಿಕ ಉಡುಪಿನಲ್ಲಿದ್ದ ಮಹಿಳೆ ನೀವು ಈ ರೀತಿಯಾಗಿ ಹೋರ ದೇಶಗಳಿಗೆ ಹೋಗಬೇಕಾದರೆ ನಿಮ್ಮ ಮನೆ, ಗಂಡ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುದಾಗಿ ವಿಚಾರಿಸುತ್ತಾರೆ. ಈಕೆಗೆ ಮನೆ ಬಿಟ್ಟು ದಿನಗಳಲ್ಲಿ ಹೋರಗೆ ಹೋಗುವುದನ್ನು ಉಹಿಸಲು ಸಾಧ್ಯವಿರುವುದಿಲ್ಲ. ಇದಕ್ಕೆ ‘ಮನೆ ಮತ್ತು ಮಕ್ಕಳು ಹೆಣ್ಣುನ್ನ ಕಟ್ಟಿ ಹಾಕುತ್ತೇವೆ. ‘ಅಜ್ಞಿಯ ಕೋಳಿ ಕೂಗದೆ ಬೆಳಗಾಗದು’ ಎಂಬ ಗಟ್ಟಿ ನಂಬುಗೆಯಲ್ಲಿ ಕೆಲವೊಮ್ಮೆ ಹೆಣ್ಣು, ತನ್ನನ್ನು ತಾನೇ ಮನೆಗೆ ಕಟ್ಟಿ ಹಾಕಿಕೊಳ್ಳುತ್ತಾಳೆ’ ಎಂದು ತಿಳಿಸುತ್ತಾರೆ.⁶

ಕೆಲ ಕುಟುಂಬದಲ್ಲಿ ಮೂರಕ ಪಾತ್ರದಲ್ಲಿ ದಾಂಪತ್ಯ ನಡೆಯುತ್ತದೆ. ಬಹಳಷ್ಟು ಮನೆಯಲ್ಲಿ ಮನೆಯ ಒಳಗಿನ ಕೆಲಸವನ್ನು ಹೆಣ್ಣು, ಹೋರಗಿನ ಕೆಲಸವನ್ನು ಗಂಡು ಸರಿದೂಗಿಸಿಕೊಂಡು

ಹೋಗುವುದನ್ನು ಕಾಣಬಹುದಾಗಿದೆ. ಆದರೆ ಪರಮ ಅವಲಂಬನೆ ಅಪಾಯವಾದದ್ದು, ‘ತಾವಿಲ್ಲದಿದ್ದರೂ ಮನೆ ನಡೆಯಬಲ್ಲದು ಎಂಬ ಕಲ್ಪನೆಯೇ ಅನೇಕರಿಗೆ ಗಾಬರಿಯನ್ನು ಉಂಟುಮಾಡುತ್ತದೆ. ಆದರೆ ಇದು ಅವರವರ ಅಸ್ತಿತ್ವದ ಪ್ರಶ್ನೆ ಎಂಬುದಾಗಿ ತಿಳಿಸುತ್ತಾರೆ. ‘ನಮ್ಮ ಖ್ರಿಷ್ಟಿ ನಮ್ಮವರನ್ನು ಶಕ್ತರನ್ನಾಗಿಸಬೇಕು, ಸಮರ್ಥರನ್ನಾಗಿಸಬೇಕು, ಸ್ವಾವಲಂಬಿಗಳಾಗಿಸಬೇಕು. ಆಗ ಮಾತ್ರ ಕುಟುಂಬದಲ್ಲಿ ಭದ್ರ ಬೇರುಗಳನ್ನಿಳಿಸಿ, ರಕ್ಷೆ ಬಿಜ್ಞಿ ಆಕಾಶಕ್ಕೆ ಹಾರಲು ಸಾಧ್ಯವಾಗುವುದು’ ಎಂಬುದಾಗಿ ನೇಮಿಚಂದ್ರ ಅವರು ತಿಳಿಸುತ್ತಾರೆ.⁷

ಅನೀಮಿಯಾ(ರಕ್ತಹಿನತೆ) ಇದು ವಿಶ್ವದ ಶೇ.50ಕ್ಕೂ ಹೆಚ್ಚು ಮಹಿಳೆಯರು ಒಂದಿಲ್ಲೊಂದು ರೀತಿಯಲ್ಲಿ ಅನೀಮಿಯಾವನ್ನು ಅನುಭವಿಸುತ್ತಿದ್ದಾರೆ. ವ್ಯಾದ್ಯ ಲೇಖನವಾದ ‘ರೂರೋಪಿಯನ್ ಜನರಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್’ ಎಂಬ ಪತ್ರಿಕೆಯನ್ನು ಓದಿದ ನೇಮಿಚಂದ್ರ ಅವರು ತಮಗಾದ ಅನುಭವದೊಂದಿಗೆ ಇದರ ಮಾಹಿತಿಯನ್ನು ಹಂಡಿಕೊಂಡಿದ್ದಾರೆ. ದ್ವಾಢಿ ಏಷಿಯಾದಲ್ಲಿ ಬಡತನ ಮತ್ತು ಅಪೋಷ್ಟಿಕೆತ್ಯಾಂದಾಗಿ ಅತಿ ಹೆಚ್ಚು ಅನೀಮಿಯಾ ರೋಗಿಗಳು ಇರುವುದನ್ನು ಕಾಣಬಹುದಾಗಿದೆ. ಪ್ರಮುಖವಾಗಿ ಇಂದು ಸಾಂಪ್ರದಾಯಿಕ ಬೇಸಾಯದ ಕ್ರಮಗಳು ಕಾಣಯಾಗಿರುವುದು ಪ್ರಸ್ತುತ ಎದುರಿಸುತ್ತಿರುವ ಅಪೋಷ್ಟಿಕೆತೆಗೆ ಕಾರಣವಾಗಿದೆ. ಇಂದಿನ ದಿನಗಳಲ್ಲಿ ಬಹಳಷ್ಟು ಯಾಂತ್ರಿಕವಾದ ಬೇಸಾಯ ವಿಧಾನಗಳಿಂದ ಸುಲಭಕ್ಕೆ ದೊರಕುತ್ತಿದ್ದಂತಹ ಸ್ತೋರಿಯತ ಪದಾರ್ಥಗಳು ಕಾಣೆಯಾಗಿವೆ. ಶ್ರೀಮಂತರು ಜಂಕ್ ಘುಡ್, ‘ಸತ್ಯ ಆಹಾರ’ಗಳನ್ನು ತಿಂದು ಅನೀಮಿಯಾಕ್ಕೆ ಒಳಗಾಗಿರುವುದನ್ನು ಗುರುತಿಸಬಹುದಾಗಿದೆ. ಪ್ರಕೃತಿದತ್ತವಾಗಿ ಸಿಗುವಂತಹ ಮಣಿನೀಂದಲೇ ಬೆಳೆದಂತಹದರಲ್ಲಿ ಯಾವುದೇ ದ್ಯುಹಿಕ ಮಾನಸಿಕ ಒತ್ತಡವಿಲ್ಲದೆಯೇ ವಿವಿಧ ಬಗೆಯ ವಿಟಮಿನ್‌ಯುಕ್ತ ಆಹಾರವನ್ನು ಸೇವಿಸಬೇಕು. ಎಷ್ಟೋ ಜನರು ಅದರಲ್ಲೂ ವಿಶೇಷವಾಗಿ

ಮಹಿಳೆಯರು ಮನೆ, ಮಕ್ಕಳು ಅಡಿಗೆ, ತಿಂಡಿ ಜೊತೆಗೆ ಹೊರಗಿನ ಕೆಲಸದ ಒತ್ತಡದಿಂದ ತಮ್ಮ ಬಗ್ಗೆ ತಾವೇ ನೀರ್ವಹಿಸ್ತ ಮಾಡಿ ರಕ್ತಹಿನತೆಗೆ ಒಳಗಾಗಿರುವುದನ್ನು ಕಾಣಬಹುದಾಗಿದೆ. ಕೇವಲ ಮಾತ್ರೆಗಳಿಗೆ ನಮ್ಮ ದೇಹವನ್ನು ಒಳಪಡಿಸದೆ ಸಣ್ಣದಾದ ವ್ಯಾಯಮದೊಂದಿಗೆ ರಕ್ತದ ಎಜ್.ಬಿ. ಕೊಂಟ್ ಏರಿಸಿಕೊಳ್ಳಲು ಸಹಾಯವಾಗುವಂತಹ ಆಹಾರವನ್ನು ಸೇವಿಸಬೇಕೆಂದು ಲೇಖಕರು ತಿಳಿಸುತ್ತಾರೆ. ನಮ್ಮಿಗ್ಗೇ ಹೇರಳವಾಗಿ ಸಿಗುವಂತಹ ರಾಗಿ, ಮೆಂತ್ಯದ ಕಾಳು ಸೊಪ್ಪು, ಬಾದಾಮಿ, ಖಿಜೂರ್, ದಾಳಿಂಬಿ, ಅಂಜೂರ ಮತ್ತು ಹಸಿ ಮೆಂತ್ಯದ ಸೊಪ್ಪು, ತರಕಾರಿಗಳು, ನೆಲ್ಲಿಕಾಯಿ, ನಿಂಬೆಹಣ್ಣು, ಕಿತ್ತಳೆ ಮೋಸಂಬಿ ಹೀಗೆ ಹಲವು ಬಗೆಯ ಆಹಾರವನ್ನು ಪಟ್ಟಿಮಾಡಿಕೊಂಡು ಸೇವಿಸುವ ಮೂಲಕ ನಮ್ಮ ದೇಹವನ್ನು ನಮ್ಮ ಆರೋಗ್ಯವನ್ನು ಸಮರ್ಪೋಲನದಲ್ಲಿ ಇಟ್ಟಿಕೊಳ್ಳಬಹುದಾಗಿದೆ. ಕೆಲ ಮಾತ್ರೆಗಳನ್ನು ಸೇವಿಸುವುದರಿಂದ ಕ್ಷಣಮಾತ್ರದಲ್ಲಿ ಸರಿಯಾದರೂ ಮತ್ತೆ ಮುಂದೆ ಅದೇ ಪರಿಸ್ಥಿತಿಗೆ ಒಳಗಾಗುತ್ತೇವೆ. ಹಾಗಾಗಿ ಉತ್ತಮ ಆಹಾರ, ನಿಯಮಿತ ವ್ಯಾಯಾಮ, ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕಾಗಿ ಇದು ತಿಳಿಸುತ್ತಾರೆ. ನಾವು ಸೇವಿಸಿದ ಆಹಾರದಲ್ಲಿರುವ ಪೋಷಿಕಾಂಶಗಳಿಂದ ರಕ್ತ ಸದಾ ತಯಾರಾಗುತ್ತಿಲೇ ಇರುತ್ತದೆ. ಮಾತ್ರವಲ್ಲದೆ ಕೆಂಪು ರಕ್ತಕ್ಷಣಗಳ ಉತ್ಪಾದನೆಗೆ ಕಬ್ಜಿಳಿದ ಅಂಶ, ಘೋಲಿಕ್ ಆಸಿದ್ದು, ವಿಟಮಿನ್‌ಗಳು ಅಗತ್ಯವಾಗಿ ಬೇಕಾಗಿವೆ. ಇವುಗಳಿಂದ ನಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಸಮಸ್ಯೆ ದೊಡ್ಡದಿರಬಹುದು, ಆದರೆ ಪರಿಹಾರ ಸರಳವಾಗಿದೆ. ಆರೋಗ್ಯದ ಹಾದಿಯ ಹೆಚ್ಚಿಗಳು ಅತಿ ಪ್ರಯಾಸದ್ದೇನೂ ಅಲ್ಲ. ಸಣ್ಣ-ಸಣ್ಣ ಪರಿವರ್ತನೆಗಳು ದೊಡ್ಡ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಕಾಣಬಹುದಾಗಿದೆ.

‘ಎಷ್ಟು ಯಾವರ್ ಮೃಂಡಾ-ಮನಸ್ಸನ್ನು ಖಾಲಿ ಮಾಡು’, ಮನಸ್ಸು ಖಾಲಿಯಾಗದೆ ಕಲಿಯಲು

ಸಾಧ್ಯವಿಲ್ಲ. ನೇಮಿಚಂದ್ರ ಅವರು ಕಲ್ಪತ್ರಾದ 'ಇಂಡಿಯನ್ ಇನ್‌ಪ್ರೈಟ್‌ಶಾಟ್' ಆಫ್ ಮ್ಯಾನೇಜ್‌ಮೆಂಟ್ ಕ್ಷಾಂಪ್‌ಸಾಗ್ ಬಂದಾಗ ಈ ರೀತಿ ಹೇಳುತ್ತಾರೆ. ಕಿರಿಯ ವಯಸ್ಸಿನ ಪ್ರಾಧ್ಯಾಪಕ ರುಂನ್ ಗುಡಾಲ್ ಅನ್ನ ಭೇಟಿ ಮಾಡಲು ಬರುತ್ತಾರೆ. ಗುರು-ಶೀವ್ಯನ ನಡುವಿನ ಸಂಭಾಷಣೆಯಲ್ಲಿ ಶೀವ್ಯನ ವರ್ತನೆ ಗುರುವಿಗೆ ಬೇಸರ ತಂದಿತು. ಇಲ್ಲಾಸಲ್ಲದ ಪ್ರಶ್ನೆಯನ್ನ ಕೇಳಿ ಗುರುವನ್ನ ತಾತ್ವಾರ ಮನೋಭಾವದಿಂದ ನೋಡುತ್ತಾನೆ. ಅಷ್ಟು ಮಾತ್ರವಲ್ಲದೇ ತನಗೇ ಮಾತ್ರ ಎಲ್ಲವು ಗೊತ್ತಿದೆ. ಇವರಿಗೆ ಏನು ಗೊತ್ತಿಲ್ಲ ಎಂಬ ಮನೋಭಾವನೆಯನ್ನ ಹೊಂದಿರುತ್ತಾನೆ. ಇದನ್ನು ಅರಿತಂತಹ ರುಂನ್ ಗುರುಗಳು ಶಿಷ್ಯನಿಗೆ ತಕ್ಷಬದ್ಧ ವಿಷಯವನ್ನು, ತಾರ್ಕಿಕವಾದ ಪ್ರಶ್ನೆಯನ್ನು ಹೇಳುತ್ತಾರೆ. ನಂತರ ಒಂದು ಬಟ್ಟಲನ್ನು ತೆಗೆದುಕೊಂಡು ಅದರ ತುಂಬಾ ಜಹಾವನ್ನು ತುಂಬುತ್ತಾರೆ, ನಂತರ ಜಹಾ ತುಂಬಿ ಕೆಳಗೆ ಬೀಳತ್ತೊಡಗುತ್ತದೆ. ಕಿರಿಯ ಪ್ರಾಧ್ಯಾಪಕ ಕಾಗಿ ಹೇಳುತ್ತಾನೆ 'ಅರೆ ನಿಲ್ಲಿಸು, ಬಟ್ಟಲಲ್ಲಿ ಜಾಗವಿಲ್ಲ. ಎಲ್ಲ ಸುರಿಯುತ್ತಿದ್ದೀರು ನೀನು?' ಎಂದು ಕೊಗುತ್ತಾನೆ. ರುಂನ್ ಮಾಸ್ಪರ್ ಜಹಾ ಸುರಿಯುವುದನ್ನು ನಿಲ್ಲಿಸಿ ಈ ರೀತಿ ಹೇಳುತ್ತಾರೆ 'ತನ್ನ ಬಗ್ಗೆಯೇ ತಾನು ತುಂಬಿಕೊಂಡ ಮನಸ್ಸು ಮತ್ತೆನನ್ನು ಸ್ವೀಕರಿಸಲಾರದು. ನಿನ್ನ ಮನಸ್ಸನ್ನು ನೀನು ಖಾಲಿ ಮಾಡದೆ, ನಾನು ನಿನ್ನೊಂದನೆ ಹೇಗೆ ಮಾತನಡಬಲ್ಲಿ, ನಿನಗೇನು ಕಲಿಸಬಲ್ಲೇ?'⁸

ನಂತರ ಕಿರಿಯ ಪ್ರಾಧ್ಯಾಪಕ ರುಂನ್ ಗುರುವಿನ ಕ್ಷಮೆಯಾಚಿಸುತ್ತಾನೆ. ನಮ್ಮ ಮನಸ್ಸು ಗೊಬ್ಬರದ ಗೂಡು ನಮ್ಮಲ್ಲಿ ಬೇಕಿಲ್ಲದ ವಿಷಯಗಳು ಸದಾಕಾಲಕ್ಕೂ ತುಂಬಿಕೊಂಡಿರುತ್ತವೆ. ನಮ್ಮಲ್ಲಿರುವ ಬೇಡವಾದ ಕಸವನ್ನು ಗುಡಿಸಿ ಬಿಸಾಕಿದಾಗ ಮಾತ್ರ ಹೊಸ ವಿಷಯವನ್ನು ಕಲಿಯಬಹುದಾಗಿದೆ. 'ನಾವು ಕಲ್ಲುಬಂಡೆಯಂತಿದ್ದರೆ, ಏನನ್ನು ಕಲಿಯಲಾರೆವು. ಸ್ವಾಂಜಿನಂತೆ ಮೃದುವಾದಾಗ, ನಮ್ಮವಾದಾಗ,

ಮನಸ್ಸು ಮಗುವಾದಾಗ ಸುತ್ತಲಿನ ಪರಿಸರದಲ್ಲಿ ಪಸರಿಸಿರುವ ಜ್ಞಾನದ ತೇವವನ್ನು ಹೀರಿಕೊಳ್ಳುತ್ತೇವೆ'⁹ ಎಂದು ನೇಮಿಚಂದ್ರ ಅವರು ತಿಳಿಸುತ್ತಾರೆ. ಕಲಿಕೆ ಎಂಬುದು ಕೊನೆಯಿಲ್ಲದ ಪಯಣ. ಒಡಲ ಬಟ್ಟಲಲ್ಲಿ ತುಂಬಿಕೊಳ್ಳುವ ಗರ್ವ, ಅಹಂಕಾರಗಳನ್ನು ಮತ್ತೆ ಖಾಲಿಯಾಗಿ ಹೊಸದನ್ನು ಸ್ವೀಕರಿಸಿ ಹೊಸದನ್ನು ಕಲಿಯಬೇಕಾಗಿದೆ.

ಡಾ. ಬನಿಂ ಸೇಗ್ಲ್ ಅವರು 'ಪೀಸ್, ಲವ್ ಅಂಡ್ ಹೀಲಿಂಗ್' ಎಂಬ ಮುಸ್ತಕವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ನಮ್ಮೊಳಗೆ ನಮ್ಮನ್ನು ನಾವು ಗುಣವಾಗಿಸಿಕೊಳ್ಳಬಲ್ಲ ಅಂತಃಶಕ್ತಿ ಇದೆ ಎಂಬುದರ ವಿವರಣೆ ಇದೆ. ಆ ಮೂಲಕ ದೇಹ ಮತ್ತು ಮನಸ್ಸಿನ ನಡುವೆ ಇರುವ ಸಂಬಂಧ ಆಧುನಿಕ ವೈದ್ಯಕೀಯ ರಂಗದಲ್ಲಿ ಸ್ವೀಕರಿಸಲಾಗಿದೆ. ಈ ಮುಸ್ತಕದಲ್ಲಿ ವೈದ್ಯರು ರೋಗಿಗಳ ಗಮನವನ್ನು ತಮ್ಮೊಳಗಿನ ಗುಣವಾಗುವ ಶಕ್ತಿಯತ್ತ ಸೆಳೆಯಬೇಕು ಎಂಬುದನ್ನು ತಿಳಿಸಲಾಗಿದೆ. ನಮ್ಮ ದೇಹ ಮನಸ್ಸು ಪರಸ್ಪರ ಒಂದಕ್ಕೂಂದು ಬೆಸೆದುಕೊಂಡಿದೆ. ನಮ್ಮಲ್ಲಾಗುವಂತಹ, ನಲೈಪು, ಮನಸ್ಸು ಮುದುದುವುದು ಇವೆಲ್ಲವೂ ನಮ್ಮ ಅನುಭವಕ್ಕೆ ಬರುತ್ತದೆ. ಆದರೆ ಮನಸ್ಸಿಗೆ ಆದ ನೋಪು, ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮನಸ್ಸಿನ ನೋವನ್ನು ಶಮನಗೊಳಿಸಿದರೆ ದೇಹ ಮತ್ತೆ ಆರೋಗ್ಯವಾಗುತ್ತದೆ ಎಂದು ಈ ಮುಸ್ತಕದಲ್ಲಿ ತಿಳಿಸುತ್ತಾರೆ. ಡಾ. ಬನಿಂ ಅವರು ರೋಗವನ್ನು ಅರ್ಥಮಾಡಿಕೊಳ್ಳಲು ರೋಗಿಯನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಮುಖ್ಯವಾಗಿ ಇಂದಿನ ಬದುಕಿನಲ್ಲಿ ಹಿಂದಿನ ಹಾಗೆ ವೈದ್ಯ ಮತ್ತು ರೋಗಿಯ ನಡುವಿನ ನಿರ್ಜಂ ಸಂಬಂಧವಿಲ್ಲವಾಗಿದೆ. ಇಂದು ಯಾಂತ್ರಿಕ ಸಂಬಂಧ, ತಂತ್ರಜ್ಞಾನದ ಮೇಲೆಯೇ ಎಲ್ಲವೂ ನಿರ್ಧಾರವಾಗಿದೆ. ಪ್ರಸ್ತುತ ಆಸ್ಟ್ರೋಗಳು ಉದ್ದೇಶವಾಗಿರುವುದನ್ನು ಕಾಣಬಹುದಾಗಿದೆ. ವೈದ್ಯ ಮತ್ತು ರೋಗಿಯ ನಡುವಿನ ಸಂಬಂಧ ಕೇವಲ ಕೊಡು-ಕೊಳ್ಳುವ ವ್ಯಾಪಾರವಾಗಿರುವುದನ್ನು ಕಾಣಬಹುದು. ಏಕೆಂದರೆ

ವ್ಯಾಧಿಕೇಯ ವ್ಯವಸ್ಥೆ ಮಾನವೀಯ ಸ್ವರ್ಶವಿಲ್ಲದ ಹೆಚ್ಚು ಹೆಚ್ಚು ಯಾಂತ್ರಿಕ ಮತ್ತು ಶಾಂತಿಕವಾಗಿರುವುದನ್ನು ಕುರಿತು ತಿಳಿಸಿ ಮಾನವೀಯ ಅಂಶಗಳನ್ನು ಹಿಂತಿರುಗಿ ತರುವ ಅಗತ್ಯಗಳನ್ನು ತಿಳಿಸುತ್ತಾರೆ. ‘ನಮ್ಮೆಲ್ಲರ ಸೃಷ್ಟಿಮಾಡಿರುವ ಪ್ರಕೃತಿ ಜೀವಂತ ವಸ್ತುಗಳಲ್ಲಿ ಬದುಕಿ ಉಳಿಯುವ ಕ್ಷಮತೆಯನ್ನು ಜೊತೆಗೂಡಿಸಿಯೇ ಏನ್ನಾನ ಮಾಡಿದೆ. ನಮಗೆ ಗಾಯವಾದಾಗ ಗುಣವಾಗುವಂತೆ, ನಮ್ಮ ಅನೇಕ ರೋಗಗಳಿಂದ ಪಾರಾಗಲು ನಮ್ಮ ವಂಶವಾಹಿಗಳನ್ನು ಪರಿವರ್ತಿಸಿಕೊಳ್ಳಬಲ್ಲ ಸಾಮಧ್ಯವನ್ನು ನಮಗೆ ನೀಡಿದೆ¹⁰ ಎಂದು ಡಾ. ಬನಿ ಅವರು ಹೇಳುತ್ತಾರೆ. ಭರವಸೆಯ ಮಾತುಗಳು, ಸ್ವಾತ್ಮಿಯ ಕರೆಗಳಲ್ಲಿ ಸಂತಸವನ್ನು, ಸಮಾಧಾನವನ್ನು, ಆಶಾವಾದವನ್ನು ಬದುಕುಳಿಯುವ ಆಸ್ಥೆಯನ್ನು ಸೃಷ್ಟಿಸುತ್ತವೆ.

ಕ್ಯಾನ್ಸರ್ ಬಂದ ಮೇಲೆ ಪರ್ಯಾಯ ಹಾಗೂ ಪೂರಕ ಚಿಕಿತ್ಸೆಗಳ ಬಗ್ಗೆ ಹಾಗೂ ಭಾರದಂತೆ ಇರುವ ಪರ್ಯಾಯ ಮಾರ್ಗಗಳನ್ನು ಶೋಧಿಸುತ್ತಾರೆ. ಆ ನಿಟ್ಟನಲ್ಲಿ ಉಪಯೋಗಿಸಿ ರೋಗದಿಂದ ಮುಕ್ತರಾಗಿರುವವರ ಮಾಹಿತಿಯನ್ನು ಲೇಖಿಸಿ ನೇಮಿಚಂದ್ರ ಅವರು ತಿಳಿಸುತ್ತಾರೆ. ಕ್ಯಾನ್ಸರ್ ಮತ್ತೆ ಬಾರದಂತೆ ಪೂರಕ ಚಿಕಿತ್ಸೆಯಾಗಿ ಗೋಧಿ ಹುಲ್ಲನ್ನು ಸರ್ತವಾಗಿ ಬಿದು ವರ್ಷ ಬಳಸಿದ ಶ್ರೀಮತಿ ವೀಣಾ ಪಾರಕ್ ಬದುಕಿನ ಕುರಿತು ವಿವರಿಸುತ್ತಾರೆ. ನಮ್ಮ ಆಹಾರವೇ ನಮಗೆ ಜೈವಧಿ, ಕ್ಯಾನ್ಸರ್ ಮತ್ತಿತರ ಕಾಯಿಲೆಗಳು ಬರದಂತೆ ತಡೆಯಬಲ್ಲ ತಾಕತ್ತು ನಮ್ಮ ಆಹಾರದಲ್ಲಿರುವುದನ್ನು ಗುರುತಿಸಬಹುದಾಗಿದೆ. ನಾವು ತಿನ್ನುವಂತಹ ಹಣ್ಣು ತರಕಾರಿಗಳು ತಾಜ ಇರಬೇಕು. ಅವುಗಳು ರಾಸಾಯನಿಕಗಳಿಂದ ಮುಕ್ತವಿರಬೇಕು, ರಾಸಾಯನಿಕ ಗೊಬ್ಬರ, ರಾಸಾಯನಿಕ ಕೇಟನಾಶಕ, ರಾಸಾಯನಿಕಗಳಿಂದ ಮಾಗಿಸಿದ ಹಣ್ಣು ತರಕಾರಿಗಳಿಂದ, ತಾಜ ಕಾಣಲೆಂದು ಜೈವಧಿಗಳನ್ನು ಸಿಂಪಡಿಸಿದ ತರಕಾರಿಗಳಿಂದ ದೂರವಿರಬೇಕೆಂದು ಹೇಳುತ್ತಾರೆ.

ಇವೆಲ್ಲವು ನಮ್ಮ ಆರೋಗ್ಯದ ಮೇಲೆ ತೀವ್ರತರವಾದ ಪ್ರಭಾವವನ್ನು ಬೀರುತ್ತವೆ. ಬೀಟ್‌ರೂಟ್, ಕ್ಯಾರೆಟ್, ಚೊಮೆಟ್‌ಎ, ಹೆಲಿಸಫರ್ಸ್ ತರಕಾರಿಗಳು, ಪರಂಗಿ, ದಾಳಿಂಬೆ, ಸೇಬು, ಕೆಂಪು ದ್ರಾಕ್ಷ, ಪಾಲಕ್ ಸೊಪ್ಪು, ಬಾದಾಮಿ, ಕುಂಬಳ ಬೀಜ, ಶುಂಬಿ, ಬೆಳ್ಳುಳಿ, ಚಕ್ಕೆ, ಲವಂಗ ಅರಿಶಿನ, ಗೋಧಿ ಹುಲ್ಲು, ಹಸಿರು ಜಹಾ, ಉಪಯೋಗಿಸಬೇಕೆಂದು ತಿಳಿಸುತ್ತಾರೆ. ನಮ್ಮ ಆಹಾರವೇ ನಮ್ಮ ಜೈವಧಿ-ಭಾರತೀಯರು ನೂರಾರು ವರ್ಷಗಳಿಂದ ನಂಬಿ ಬಂದಂತಹ ಈ ವಿಚಾರ ನಮ್ಮನ್ನು ಇಂದಿಗೂ ಕ್ಯಾನ್ಸರ್ ನಂತಹ ರೋಗಗಳಿಂದ ಕಾಪಾಡುತ್ತದೆ ಎಂದು ಅದರ ಗುಣ-ವಿಶೇಷತೆಯೊಂದಿಗೆ ವಿವರಿಸುತ್ತಾರೆ. ‘ನಮ್ಮ ದೃಷ್ಟಿಕೋನ ಬದಲಾದೊಡನೆ ನಾವು ಕಾಣುವ ಜಗತ್ತು ಬದಲಾಗುತ್ತದೆ ಎಂಬ ಅರಿವು ನಮ್ಮ-ನಿಮ್ಮ ಅನುಭವಕ್ಕೆ ಮತ್ತೆ ಮತ್ತೆ ಬಂದಿರುತ್ತದೆ. ಆದರೆ ನಾವು ಅನನ್ನ ಸೂಕ್ಷ್ಮವಾಗಿ ಗಮನಿಸಿರುವುದಿಲ್ಲ’ ಎಂದು ನೇಮಿಚಂದ್ರ ಅವರು ಹೇಳುತ್ತಾರೆ.¹¹

ಒಟ್ಟಾರೆಯಾಗಿ ಹೇಳುವುದಾದರೇ ನೇಮಿಚಂದ್ರ ಅವರ ಬರಹಗಳು ಜೀವನದಲ್ಲಿ ನೊಂದವರಿಗೆ, ಸೋತವರಿಗೆ, ಹತಾಶೆಯಿಂದ ನಿರಾಸೆ ಆದವರಿಗೆ ಸಂಜೀವಿನಿಯಂತೆ ಹೊಸ ಉತ್ಸಾಹವನ್ನು ನೀಡುತ್ತವೆ. ಕೊನೆ ಟಿಪ್ಪಣಿಗಳು

1. ದೊಡ್ಡೆಗೊಡ ಬಿ. ಸಿ. (2021). ಕನ್ನಡದಲ್ಲಿ ಅಂಜಳಿ ಸಾಹಿತ್ಯ. ಮುಟ.18
2. ನೇಮಿಚಂದ್ರ. (2005). ಬದುಕು ಬದಲೆಸ ಬಹುದು-1. ಮುಟ 36
3. ಅದೇ. ಮುಟ 119
4. ಅದೇ. ಮುಟ 138
5. ಅದೇ. ಮುಟ 144
6. ಅದೇ. ಮುಟ 123
7. ಅದೇ. ಮುಟ 125

8. ನೇಮಿಚಂದ್ರ. (2015). ಬದುಕು
ಬದಲಿಸಬಹುದು-2. ಸಾರ್ವ ಬರುಪುದಿದ್ದರೆ
ನಾಶ್ ಬಾ! ಪುಟ 170
9. ಅದೇ. ಪುಟ 170
10. ನೇಮಿಚಂದ್ರ. (2015). ಬದುಕು
ಬದಲಿಸಬಹುದು-3. ಸೋಲೆಂಬುದು
ಅಳ್ವವಿರಾಮ. ಪುಟ 165
11. ಅದೇ. ಪುಟ 223